



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 18 | ಆಗಸ್ಟ್ 10, 2022 | ಬುಧವಾರ | ಪುಟಗಳು : 8 | ಬೆಲೆ : 2/-



ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮಾಹಿತಿ ತಂತ್ರಜ್ಞಾನ ವಿಷಯವಾಗಿ ದಿನಾಂಕ : 26.08.2022ರಂದು ಒಂದು ದಿನದ ರಾಜ್ಯಮಟ್ಟದ ತರಬೇತಿ ಶಿಬಿರ

ಆಧುನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ದಿನನಿತ್ಯ ಹೊರಬರುತ್ತಿದ್ದು, ಅದಕ್ಕೆ ಅನುಗುಣವಾಗಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಅವುಗಳನ್ನು ಅಳವಡಿಸಿಕೊಂಡು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ : 26.08.2022ರಂದು B2B infomedia ಸಂಸ್ಥೆಯೊಂದಿಗೆ ಮಹಾಮಂಡಳವು ಬೆಂಗಳೂರಿನ “Hotel Lalit Ashok”, Kalinga II, Kumar Park, High Grounds, Bangalore - 560 001. ಇಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಆಧುನಿಕ ಬ್ಯಾಂಕಿಂಗ್ ವಿಷಯಗಳ ಕುರಿತು ಉಪನ್ಯಾಸ ನೀಡಿ, ಚರ್ಚಿಸಲಾಗುವುದು. ಈ ವಿಚಾರ ಸಂಕರಣದಲ್ಲಿ ಬ್ಯಾಂಕಿನ “ಮಾಹಿತಿ ತಂತ್ರಜ್ಞಾನ ಅಧಿಕಾರಿ” (I.T. Head) ಸೇರಿ ಒಂದು ಬ್ಯಾಂಕಿನಿಂದ

ಮೂವರು ಪ್ರತಿನಿಧಿಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ತರಬೇತಿ ಶಿಬಿರವನ್ನು ದಿನಾಂಕ : 26.08.2022 ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಮತ್ತು ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು. ಈ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಪ್ರತಿನಿಧಿಗಳು ದಿನಾಂಕ : 20.08.2022 ರೊಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ : kscubfed@gmail.com ಗೆ ಕಳುಹಿಸಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೇರವಾಗಿ ಬಂದ ಪ್ರತಿನಿಧಿಗಳಿಗೆ ಪ್ರವೇಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರ ಯವರು ತಿಳಿಸಿರುತ್ತಾರೆ.

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 3ನೇ ಬ್ಯಾಚ್‌ನ ತರಬೇತಿಯನ್ನು ದಿನಾಂಕ : 05.09.2022 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 09.09.2022ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ದಿನಾಂಕ : 08.08.2022ರಂದು ಮಹಾಮಂಡಳವು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಬರೆದಿರುವ ಪತ್ರವನ್ನು ತಾವು ನೋಡಬಹುದು. ಪ್ರತಿನಿಧಿ ಶುಲ್ಕವನ್ನು ಚೆಕ್ / ಡಿ.ಡಿ ಅಥವಾ ಎನ್.ಇಎಫ್.ಡಿ ಮುಖಾಂತರ ದಿನಾಂಕ : 30.08.2022ರೊಳಗಾಗಿ ಪಾವತಿಸಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರ ಯವರು ತಿಳಿಸಿರುತ್ತಾರೆ.



ಅದಾಯ ತೆರಿಗೆ :
53.98ಲಕ್ಷ ವಿವರ ಸಲ್ಲಿಕೆ

2



ಶ್ರೀ ನೀತಾರಾಘವ ಸೌಹಾರ್ದ ಸಹಕಾರ
ಬ್ಯಾಂಕ್ : 24ನೇ ವಾರ್ಷಿಕ ಮಹಾಸಭೆ


4



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಅತೀಯ ಸಹಕಾರಿಗಳೇ...



ಇಂದು ಅಮೃತ ಮಹೋತ್ಸವದ ಸವಿಗಳೆಯಲ್ಲಿ ಸಂಭ್ರಮಿಸುವ ಮೊದಲು ಅಂದು ದೇಶಕ್ಕೆ ಭದ್ರ ಬುನಾದಿ ಹಾಕಿದವರ ನೆನೆಯೋಣ

ನಮ್ಮ ದೇಶ ವಿದೇಶಿ ದಾಸ್ಯದಿಂದ ಸ್ವತಂತ್ರಗೊಂಡು ಇದೇ ಆಗಸ್ಟ್ 15ಕ್ಕೆ ಸರಿಯಾಗಿ 75 ವರ್ಷ. ಅಮೃತ ಮಹೋತ್ಸವದ ಸವಿಗಳೆಯಲ್ಲಿರುವ ನಾವು ನೆನೆಯಬೇಕಾದ ಹಲವು ಮಹನೀಯರಿದ್ದಾರೆ.

ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಪಂಡಿತ ಜವಹರಲಾಲ್ ನೆಹರೂರವರು 1947 ಆಗಸ್ಟ್ 14ರ ಮಧ್ಯರಾತ್ರಿ 12.25ಕ್ಕೆ ದೇಶದ ಸಂಸತ್ತನ್ನುದ್ದೇಶಿಸಿ ಮಾಡಿದ "ಎ ಟ್ರಸ್ಟ್ ವಿಥ್ ಡೆಸ್ಟಿನಿ" ಭಾಷಣದ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. "ಇಂದು ಮಧ್ಯರಾತ್ರಿಯ ಗಂಟೆ ಹೊಡೆದಾಗ, ಪ್ರಪಂಚವು ನಿದ್ರಿಸುತ್ತಿರುವಾಗ, ಭಾರತ ದೇಶ ತನ್ನ ಜೀವನಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚರಗೊಳ್ಳುತ್ತಿದೆ.... ಈ ಗಂಭೀರ ಕ್ಷಣದಲ್ಲಿ ನಾವು ಭಾರತ ಮತ್ತು ಅದರ ಜನರ ಸೇವೆಗೆ ಸಮರ್ಪಣೆ ಮಾಡುವ ಮತ್ತು ಮಾನವೀಯತೆಗೆ ಇನ್ನೂ ದೊಡ್ಡ ಕೊಡುಗೆಯನ್ನೂ ನೀಡುವ ಪ್ರತಿಜ್ಞೆಯನ್ನೂ ತೆಗೆದುಕೊಳ್ಳುವುದು ಸೂಕ್ತವಾಗಿದೆ" ಎಂದು ನುಡಿಯುತ್ತಾರೆ.

ನೆಹರೂರವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಪ್ರಾಥಮಿಕ ಹಂತದಿಂದ ಹಿಡಿದು, ಐಟಿವರೆಗೆ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಆರಂಭಿಸಿದರು. ಪಂಚವಾರ್ಷಿಕ ಯೋಜನೆ ಜಾರಿಗೆ ತರುವ ಮೂಲಕ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಉಕ್ಕು, ವಿಮಾನಯಾನ, ಸರ್ವಜನಿಕ ಬಂದರುಗಳನ್ನು, ವಿದ್ಯುತ್ ಮತ್ತು ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡಿದರು. ಪ್ರಮುಖ ಅಣೆಕಟ್ಟುಗಳು, ನೀರಾವರಿ ಕಾಲುವೆಗಳು, ಥರ್ಮಲ್ ಮತ್ತು ಜಲವಿದ್ಯುತ್ ಘಟಕಗಳನ್ನು ದೇಶದ ವಿವಿಧೆಡೆ ಆರಂಭಿಸಲಾಯಿತು.

ಇದರೊಂದಿಗೆ ನನ್ನ ಗಮನ ಸೆಳೆದ ಮುಖ್ಯ ಅಂಶ ಸೋವಿಯತ್ ಮಾದರಿಯಲ್ಲಿ ರೈತರ ಮೇಲೆ ಯಾವುದೇ ತೆರಿಗೆ ಹಾಕದಿರುವ ನೆಹರೂ ಅವರ ನಿರ್ಧಾರ. ಇದಲ್ಲವೂ ದೇಶದ ಬಗ್ಗೆ ಅವರಿಗಿದ್ದ ಮುಂದಾಲೋಚನೆ ಬದ್ಧತೆಯನ್ನು ತೋರುತ್ತದೆ. ಇದು ಯಾವುದೇ ನಾಯಕನಿಗೆ ಇರಬೇಕಾದ ದೂರ ದೃಷ್ಟಿ ಎಂದು ನಾನು ಭಾವಿಸುತ್ತೇನೆ.

ದೇಶದ ನಿರ್ಲಕ್ಷಿತ ವರ್ಗದ ಜನತೆಗೆ ಕಾನೂನು ಬದ್ಧ ಹಕ್ಕುಗಳನ್ನು, ಮಹಿಳೆಯರ ರಕ್ಷಣೆಗೆ ಕಾನೂನು ಬದ್ಧ ಹಕ್ಕುಗಳನ್ನು, ಜಾತಿ ತಾರತಮ್ಯ, ಅಸ್ಪೃಶ್ಯತೆ ನಿವಾರಣೆಗೆ ಅಗತ್ಯ ಕಾಯ್ದೆ ಕಾನೂನುಗಳನ್ನು ರೂಪಿಸಿ, ಇಡೀ ದೇಶದ ಜನರ ಶ್ರೇಯೋಭಿವೃದ್ಧಿಗಾಗಿ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಸಾರಿ, ವಿಶ್ವ ಶ್ರೇಷ್ಠ ಸಂವಿಧಾನ ರಚಿಸಿದ ಡಾ|| ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯಬೇಕಿದೆ. ಅವರಿಂದಾಗಿಯೇ ಇಂದು ಕೆಲವು ಅಪವಾದಗಳಿದ್ದರೂ, ಎಲ್ಲ ವರ್ಗದ ಜನತೆ ವಿವಿಧ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಹಾಗೆಯೇ ಹರಿದು ಹಂಚಿ ಹೋಗಿದ್ದ ವಿವಿಧ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಒಂದೇ ಭವ್ಯ ಭಾರತವಾಗಲು ಕಾರಣಕರ್ತರಾದ ಉಕ್ಕಿನ ಮನುಷ್ಯರೆಂದೇ ಹೆಸರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನೂ ಮುಖ್ಯವಾಗಿ ನೆನೆಯಬೇಕಿದೆ.

ಇನ್ನೂ ಅನೇಕ ಮಹನೀಯರು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿದ ಫಲವಾಗಿಯೇ ಇಂದು ಅಮೃತ ಮಹೋತ್ಸವದ ವೇಳೆಗೆ ಇಡೀ ದೇಶ ಪ್ರಗತಿಯ ಪಥದಲ್ಲಿ ಮುನ್ನಡೆದಿದೆ. ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗುವತ್ತ ಭರದಿಂದ ಸಾಗುತ್ತಿದೆ. ಎಲ್ಲರ ನೆನೆಯ ಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದೇ ನಾನು ಭಾವಿಸುತ್ತೇನೆ.

» ಎಚ್.ಕೆ. ಪಾಟೀಲ
ಅಧ್ಯಕ್ಷರು

ಆದಾಯ ತೆರಿಗೆ :
53.98ಲಕ್ಷ ವಿವರ ಸಲ್ಲಕೆ



ನವದೆಹಲಿ : ವೇತನದಾರರು ತಮ್ಮ 2021-22ನೇ ಸಾಲಿನ ಆದಾಯ ತೆರಿಗೆ ವಿವರ ಸಲ್ಲಿಸಲು ಕಡೆಯ ದಿನವಾಗಿದ್ದ ಜುಲೈ 31ರಂದು ಅಂದಾಜು 53.98 ಲಕ್ಷ ಆದಾಯ ತೆರಿಗೆ ವಿವರಗಳು ಸಲ್ಲಿಕೆಯಾಗಿವೆ.

ಜುಲೈ 30ರವರೆಗೆ 5.10 ಕೋಟಿಗಿಂತ ಹೆಚ್ಚಿನ ಆದಾಯ ತೆರಿಗೆ ವಿವರಗಳು ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಭಾನುವಾರ ರಾತ್ರಿ 8 ಗಂಟೆಯವರೆಗೆ 53.98ಲಕ್ಷ ವಿವರಗಳು ಸಲ್ಲಿಕೆಯಾಗಿವೆ. ಕಡೆಯ ಒಂದು ತಾಸಿನ ಅವಧಿಯಲ್ಲಿ 4.95ಲಕ್ಷ ವಿವರಗಳು ಸಲ್ಲಿಕೆಯಾಗಿವೆ ಎಂದು ಇಲಾಖೆಯು ಟ್ವೀಟ್ ಮಾಡಿದೆ.

ಹಿಂದಿನ ವರ್ಷದಲ್ಲಿ (2020-21) ಆದಾಯ ತೆರಿಗೆ ವಿವರ ಸಲ್ಲಿಸಲು ಡಿಸೆಂಬರ್ 31ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಅಂದಾಜು 5.89 ಕೋಟಿ ವಿವರಗಳು ಸಲ್ಲಿಕೆಯಾಗಿದ್ದವು. ವಿಳಂಬ ಶುಲ್ಕವನ್ನು ತಪ್ಪಿಸಲು ಗಡುವಿನ ಒಳಗೆ ವಿವರ ಸಲ್ಲಿಸಬೇಕು ಎಂದು ಇಲಾಖೆಯು ಮತ್ತೆ ಮತ್ತೆ ಹೇಳುತ್ತ ಬಂದಿದೆ.

ತೆರಿಗೆ ನಿಯಮಗಳ ಅನ್ವಯ, ರೂ.5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಆಗಸ್ಟ್ 1 ರಿಂದ ಡಿಸೆಂಬರ್ 31ರೊಳಗೆ ವಿವರ ಸಲ್ಲಿಸಿದರೆ ರೂ.5,000/- ವಿಳಂಬ ಶುಲ್ಕ ಪಾವತಿಸಬೇಕು. ರೂ.5ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಗಡುವಿನ ನಂತರ ವಿವರ ಸಲ್ಲಿಸಿದರೆ ರೂ.1,000 ವಿಳಂಬ ಶುಲ್ಕ ಪಾವತಿ ಮಾಡಬೇಕು.



ಸಹಕಾರಿಗಳೆಲ್ಲರ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಾಡಲಿ...

ಈ ಬಾರಿಯ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 13ರಿಂದ 15ರ ವರೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ “ಮನೆ ಮನೆಯ ಮೇಲೆ ರಾಷ್ಟ್ರ ಧ್ವಜ” ಆಂದೋಲನ ಯೋಜಿಸಲಾಗಿದೆ. ಪಟ್ಟಣ ಸಹಕಾರ ಬ್ಯಾಂಕುಗಳ ಎಲ್ಲ ಸಹಕಾರಿಗಳು, ಸದಸ್ಯರು ತಮ್ಮ ಬ್ಯಾಂಕ್ ಮತ್ತು ಮನೆಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಆಂದೋಲನವನ್ನು ಯಶಸ್ವಿಗೊಳಿಸೋಣ ಎಂದು ಮಹಾಮಂಡಳ ಕರೆ ನೀಡಿದೆ.

ರೆಪೊ ದರ ಹೆಚ್ಚಳದ ಪರಿಣಾಮ ಸಾಲದ ಕಂತು ಹೆಚ್ಚಳ ಮೂರು ತಿಂಗಳಲ್ಲ ಬಡ್ಡಿದರ ಶೇ.1.40ಕ್ಕೆ ಏರಿಕೆ



ಹೊಸದಿಲ್ಲಿ: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರವನ್ನು (ರೆಪೊ) ಶೇ.0.50ರಷ್ಟು ಏರಿಕೆ ಮಾಡಿದೆ. ದೇಶದಲ್ಲಿ ಹಣದುಬ್ಬರ ತಗ್ಗಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೆಪೊ ದರವನ್ನು ಹೆಚ್ಚಿಸಿದೆ. ಗೃಹ, ವಾಹನ, ಚಿನ್ನ ಮತ್ತು ಕಾರ್ಪೊರೇಟ್ ಸಾಲಗಳೂ ಸೇರಿದಂತೆ ಎಲ್ಲ ಸಾಲಗಳ ಮೇಲಿನ ಇಎಂಐ ಸಹಜವಾಗಿಯೇ ಏರಿಕೆಯಾಗಲಿವೆ.

ಆರ್ಬಿಐ ಕಳೆದ ಮೇನಲ್ಲಿ ಮೊದಲ ಬಾರಿಗೆ ರೆಪೊ ದರವನ್ನು ಶೇ.0.40 ಏರಿಸಿತ್ತು. ಜೂನ್‌ನಲ್ಲಿ ಮತ್ತೆ ಶೇ.0.50ರಷ್ಟು ಏರಿಕೆ ಮಾಡಿತ್ತು. ಈಗಿನ ಶೇ.0.50ರ ಏರಿಕೆಯೊಂದಿಗೆ ರೆಪೊ ದರ ಒಟ್ಟು ಶೇ.1.40ರಷ್ಟು ಹೆಚ್ಚಳವಾಗಿದ್ದು, ಶೇ.5.40ಕ್ಕೆ ತಲುಪಿದೆ. ಶೇ.90ಕ್ಕಿಂತ ಹೆಚ್ಚು ಬ್ಯಾಂಕ್‌ಗಳು ಗೃಹ ಸಾಲಗಳನ್ನು ರೆಪೊ ದರಕ್ಕೆ ಜೋಡಣೆ ಮಾಡಿವೆ. ಹೀಗಾಗಿ ಇಎಂಐಗಳು ಸ್ವಯಂಚಾಲಿತವಾಗಿ ಹೆಚ್ಚಾಗಲಿವೆ. ಆರ್ಬಿಐನ ಬಡ್ಡಿ ದರ ಏರಿಕೆ ಇಲ್ಲಿಗೆ ಕೊನೆಯಾಗುವುದಿಲ್ಲ. “ಈ ಆರ್ಥಿಕ ವರ್ಷದಲ್ಲಿ ಆರ್ಬಿಐ ಇನ್ನೂ ಶೇ.0.25ರಷ್ಟು ಬಡ್ಡಿ ದರವನ್ನು ಹೆಚ್ಚಿಸಬಹುದು, “ಎಂದು ಕ್ರಿಸಿಲ್ ಅಂದಾಜಿಸಿದೆ. ಇನ್ನೂ ಕೆಲವು ಅರ್ಥಶಾಸ್ತ್ರಜ್ಞರು ಶೇ.0.50ರ ತನಕ ರೆಪೊ ದರ ಏರಿಕೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮನೆ ಸಾಲ ಮತ್ತು ವೈಯಕ್ತಿಕ ಸಾಲಗಳಷ್ಟೇ ಅಲ್ಲ, ತಮ್ಮ ಮಕ್ಕಳಿಗೆ ಶಿಕ್ಷಣ ಸಾಲಗಳನ್ನು ಪಡೆಯಲಿರುವ ಪೋಷಕರೂ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ.

ಅಮೆರಿಕದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಫೆಡ್ ರಿಸರ್ವ್ ಬಡ್ಡಿದರವನ್ನು ಏರಿಕೆ ಮಾಡಿತ್ತು. ಇದೇ ಮಾದರಿಯನ್ನು ಅನುಸರಿಸಿರುವ ಆರ್ಬಿಐ, ಮುಂದಿನ ದಿನಗಳಲ್ಲಿ ರೆಪೊ ದರವನ್ನು ಇನ್ನಷ್ಟು ಏರಿಕೆ ಮಾಡುವ ಸಾಧ್ಯತೆಗಳಿವೆ.

ಹಣದುಬ್ಬರ ನಿಯಂತ್ರಿಸುವ ಕ್ರಮಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಹೀಗಾಗಿ ಜಿಡಿಪಿ 2022-23ರಲ್ಲಿ ಶೇ.7.2ರಷ್ಟಿರಲಿದೆ ಎಂದು ಆರ್ಬಿಐ ಹೇಳಿದ್ದು, ಹಳೆ ಅಂದಾಜನ್ನು ಪರಿಷ್ಕರಿಸಿಲ್ಲ. ಜತೆಗೆ ಹಣದುಬ್ಬರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6.7ರಷ್ಟಿರಲಿದೆ ಎಂದು ಹಳೆಯ ಅಂದಾಜನ್ನು ಪುನರಾಚರಿಸಿದೆ.

ಬಡ್ಡಿದರ ಏರಿಕೆಯ ಪರಿಣಾಮ ಇಎಂಐ ಏರಿಕೆಯಾದರೆ (ರೂ.ಗಳಲ್ಲಿ)

ಬಡ್ಡಿದರ			
		ಹಾಲಿ ಬಡ್ಡಿದರ 7.55%	ಪರಿಷ್ಕೃತ ಬಡ್ಡಿದರ 8.05%
ಸಾಲದ ಮೊತ್ತ	ಅವಧಿ	ಪ್ರಸ್ತುತ ಇಎಂಐ	ಪರಿಷ್ಕೃತ ಇಎಂಐ
25ಲಕ್ಷ	20 ವರ್ಷ	20,216	20,989
50ಲಕ್ಷ	20 ವರ್ಷ	40,433	41,976
1 ಕೋಟಿ	20 ವರ್ಷ	80,865	83,955
ಇಎಂಐ ಬದಲಾಗದೇ, ಸಾಲದ ಅವಧಿ ವಿಸ್ತರಣೆಯಾದರೆ (ರೂ.ಗಳಲ್ಲಿ)			
ಬಡ್ಡಿದರ			
		ಹಾಲಿ ಬಡ್ಡಿದರ 7.55%	ಪರಿಷ್ಕೃತ ಬಡ್ಡಿದರ 8.05%
ಸಾಲದ ಮೊತ್ತ	ಅವಧಿ	ಇಎಂಐ	ಹೆಚ್ಚುವರಿ ತಿಂಗಳು
25ಲಕ್ಷ	20 ವರ್ಷ	20,216	25
50ಲಕ್ಷ	20 ವರ್ಷ	40,433	25
1 ಕೋಟಿ	20 ವರ್ಷ	80,865	25

30ಲಕ್ಷ ರೂ. ಸಾಲ : ಗ್ರಾಹಕನಿಗೆ ಎಷ್ಟು ಹೊರೆ?

- ರೆಪೊ ದರ ಏರಿಕೆಯ ಬೆನ್ನಲ್ಲಿಯೇ ಬ್ಯಾಂಕ್‌ಗಳು ಬಡ್ಡಿದರಗಳನ್ನು ಏರಿಕೆ ಮಾಡಲಿವೆ. ಇಎಂಐ ಏರಿಕೆ ಅಥವಾ ಸಾಲ ಪಾವತಿಯ ಅವಧಿ ವಿಸ್ತರಣೆ ಈ ಎರಡು ಆಯ್ಕೆಗಳು ಸಾಲಗಾರರ ಮುಂದಿವೆ.
- ಹೊಸದಾಗಿ 20ವರ್ಷಗಳ ಅವಧಿಗೆ (240 ತಿಂಗಳು) ಶೇ.7ರ ಬಡ್ಡಿ ದರದಲ್ಲಿ 30ಲಕ್ಷ ರೂ.ಸಾಲ ಪಡೆದುಕೊಂಡಿದ್ದಲ್ಲಿ, ಬಡ್ಡಿಯು ಶೇ.7.40ಗೆ ಏರಿಕೆಯಾಗಬಹುದು. ನೀವು ಇಎಂಐ ಹೆಚ್ಚಳದ ಮೊರೆ ಹೋದರೆ ಸದ್ಯದ ಬಡ್ಡಿದರ ಏರಿಕೆಯ ಪರಿಣಾಮ ಅಂದಾಜು 2ಲಕ್ಷ ರೂ. ಹೆಚ್ಚುವರಿ ಹಣವನ್ನು ಬಡ್ಡಿಯ ರೂಪದಲ್ಲಿ ಪಾವತಿಸಬೇಕಾಗುತ್ತದೆ.
- ಇಎಂಐ ಹೆಚ್ಚಳ ಬೇಡ, ಅವಧಿಯನ್ನು ಹೆಚ್ಚಿಸುತ್ತೇವೆ ಎಂದುಕೊಂಡರೆ, ಹೆಚ್ಚುವರಿಯಾಗಿ 2ಲಕ್ಷ ರೂ.ಗೂ ಅಧಿಕ ಮೊತ್ತವನ್ನು ಬಡ್ಡಿಯ ರೂಪದಲ್ಲಿ ನೀವು ಪಾವತಿಸಬೇಕಾಗುತ್ತದೆ.



ಐದು ದಿನಗಳ ವಿಶೇಷ ತರಬೇತಿ ಶಿಬಿರ

ಮಹಾಮಂಡಳವು ಆರ್‌ಐಸಿಎಂ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ದಿನಾಂಕ : 25.07.2022 ರಿಂದ 29.07.2022 ರವರೆಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಏರ್ಪಡಿಸಿದ್ದ ಐದು ದಿನಗಳ ವಿಶೇಷ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಪ್ರತಿನಿಧಿಗಳು.

ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕ್ : 24ನೇ ವಾರ್ಷಿಕ ಮಹಾಸಭೆ



ಹೊಸದುರ್ಗ : ನಗರದ ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕಿನ 2021-22ನೇ ಸಾಲಿನ 24ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ : 21.07.2022ರಂದು ಶ್ರೀ ಗಣೇಶ ಸದನದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಹಂಜಿ ಶಿವಸ್ವಾಮಿ ಯವರ ಘನ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಶ್ರೀ ಜಿ. ದೇವೇಂದ್ರ ಅವಿರೋಧ ಆಯ್ಕೆ

ದಿನಾಂಕ : 06.08.2022 ರ ಶನಿವಾರದಂದು ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಸಾಗರ ಇದರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶ್ರೀ ಜಿ ದೇವೇಂದ್ರರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ನೂತನ ಅಧ್ಯಕ್ಷರಿಗೆ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಶುಭ ಹಾರೈಸಿ ಅಭಿನಂದಿಸಿದರು.



ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ್ ನಿರ್ದೇಶಕರಾದ ಶ್ರೀಮತಿ ಶೋಭಾ ಲಂಬೋದರ್, ಶ್ರೀಮತಿ ಸರಸ್ವತಿ ನಾಗರಾಜ್, ಶ್ರೀ ಆರ್ ವಿನಾಯಕ ರಾವ್, ಶ್ರೀ ಕೃಷ್ಣಮೂರ್ತಿ ಭಂಡಾರಿ, ಶ್ರೀ ವಿ ಶಂಕರ್, ಶ್ರೀ ವಿ ಗುರು, ಶ್ರೀ ಉದಯ ಕಾಮತ್ ಮತ್ತು ಶ್ರೀ ರಮೇಶ್ ಎಮ್ ಎಸ್ ಹಾಗೂ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಲಲಿತಾಂಬಿಕೆ ಬಿ ರವರು ಹಾಜರಿದ್ದರು.

ಬ್ಯಾಂಕಿಂಗ್ ಸೇವೆಗೆ ಮೊಬೈಲ್ ಕೀಲಿ

» ಗೋವಿಂದರಾಜು ಚಿನ್ನಕುರ್ಚಿ

ಬ್ಯಾಂಕ್ ಅಧಿಕಾರಿ, ಸಿಮ್ ಕಾರ್ಡ್ ಕಂಪನಿ ಸೋಗಿನಲ್ಲಿ ಗ್ರಾಹಕರಿಗೆ ಆಧಾರ್, ಪ್ಯಾನ್‌ಕಾರ್ಡ್ ಲಿಂಕ್ ಮಾಡುವ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆ ವಿವರ ಪಡೆದು ಮೋಸ ಮಾಡುತ್ತಿದ್ದಾರೆ. ಬಹುಮಾನ ಬಂದಿರುವುದಾಗಿ ಜನರಿಗೆ ಕರೆ, ಎಸ್‌ಎಂಎಸ್, ಇ-ಮೇಲ್ ಮಾಡಿ ಅಮಾಯಕರನ್ನು ಬುಟ್ಟಿಗೆ ಬೀಳಿಸಿಕೊಂಡು ಜಿಎಸ್‌ಟಿ, ಆದಾಯ ತೆರಿಗೆ, ಕಸ್ಟಮ್ ತೆರಿಗೆ ಎಂದೆಲ್ಲ ಹೇಳಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಸಿಕೊಂಡು ವಂಚಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ. ಸೈಬರ್ ಪೊಲೀಸರ ಜಾಗೃತಿಯಿಂದಾಗಿ ಬ್ಯಾಂಕ್ ಖಾತೆ ವಿವರ, ಕ್ರೆಡಿಟ್-ಡೆಬಿಟ್ ಕಾರ್ಡ್, ಸಿವಿ, ಪಿನ್ ನಂಬರ್ ಕೊಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ವರಸೆ ಬದಲಿಸಿರುವ ಸೈಬರ್ ಖದೀಮರು ಇದೀಗ ಮೊಬೈಲ್ ನಂಬರ್ ಮತ್ತು ಒನ್‌ಟೈಮ್ ಪಾಸ್‌ವರ್ಡ್ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿವೆ. ವ್ಯಾಲೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆ ಹೆಚ್ಚಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ (ಕೆವೈಸಿ) ಲಿಂಕ್ ಮಾಡಿರುವ ಪರಿಣಾಮ ಮೊಬೈಲ್ ನಂಬರ್‌ಗೆ ಬ್ಯಾಂಕ್ ವಿವರ ಲಿಂಕ್ ಆಗಿದೆ. ವ್ಯಾಲೆಟ್ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಕೇವಲ ಮೊಬೈಲ್ ಮೂಲಕವೇ ನಡೆಸಬಹುದು. ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್ ಸೇವೆ ಕೇವಲ ಮೊಬೈಲ್ ಮೂಲಕವೇ ನಡೆಸಬಹುದು. ಆನ್‌ಲೈನ್‌ನಲ್ಲಿ ವ್ಯಾಪಾರ ನಡೆಸುವ ವಾಣಿಜ್ಯ ಕಂಪನಿಗಳು ವಸ್ತುಗಳ ಮಾರಾಟದ ಬಳಿಕ ಗ್ರಾಹಕರ ಮೊಬೈಲ್‌ಗೆ ಲಿಂಕ್ ಕಳುಹಿಸಿ ವ್ಯಾಲೆಟ್‌ನಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೇವಲ ಮೊಬೈಲ್ ನಂಬರ್ ಮತ್ತು ಅದಕ್ಕೆ ಬರುವ ಒಟಿಪಿ ಇದ್ದರೆ ಸಾಕು, ಹಣ ಎತ್ತಬಹುದು. ಇದನ್ನು ತಿಳಿದಿರುವ ಸೈಬರ್ ಕಳ್ಳರು, ಗೂಗಲ್‌ನಲ್ಲಿ ಹೆಲ್ಪ್‌ಲೈನ್ ಜಾಗದಲ್ಲಿ ತಮ್ಮ ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಿರುತ್ತಾರೆ. ಅದರಂತೆ ಲಿಂಕ್ ಕಳುಹಿಸಿ ಅದರ ಮೇಲೆ ಒತ್ತುವಂತೆ ಸೂಚನೆ ಕೊಡುತ್ತಾರೆ. ಅದರಂತೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಿದರೆ ಅದಕ್ಕೆ ಬರುವ ಒಟಿಪಿ ಆಟೋ ಜನರೇಟ್ ಆಗಿ ಬ್ಯಾಂಕ್‌ಗೆ ಸಂಪರ್ಕವಾಗಿ ಹಣ ಸೈಬರ್ ಕಳ್ಳರ ಪಾಲಾಗಲಿದೆ. ಅದಕ್ಕಾಗಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಸಹ ಮುಖ್ಯ ಎಂದು ಸೈಬರ್ ತಜ್ಞರ ಅಭಿಪ್ರಾಯವಾಗಿದೆ.

ಡಿಜಿಟಲ್ ಸೇವೆ ಎಲ್ಲ ರಂಗದಲ್ಲೂ ಆವರಿಸುತ್ತಿದೆ. ನೋಟು ಅಮಾನ್ಯೀಕರಣ ಬಳಿಕ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಕಾರ್ಡ್, ಇ-ವ್ಯಾಲೆಟ್‌ಗಳ ಮೊರೆ ಹೋಗಿರುವ ಜನರು ತರಕಾರಿಯಿಂದ ಆಭರಣ ಖರೀದಿವರೆಗೂ ಕ್ಯಾಬ್‌ನಿಂದ ವಿಮಾನ ಟಿಕೆಟ್ ಬುಕ್‌ಗಿವರೆಗೂ ಕ್ಯಾಷ್‌ಲೆಸ್ ವ್ಯವಹಾರ ಮೈಗೂಡಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಸೈಬರ್ ಖದೀಮರ ಉಪಟಳ ಹೆಚ್ಚಾಗಿದ್ದು, ದೇಶದಲ್ಲಿ ವಾರ್ಷಿಕವಾಗಿ ಅಂದಾಜು 4000 ಕೋಟಿ ರೂ.ಗೂ ಅಧಿಕ ಹಣ ಸೈಬರ್ ಕಳ್ಳರ ಪಾಲಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿವರ್ಷ 7ರಿಂದ 10ಸಾವಿರ ಸೈಬರ್ ವಂಚನೆ ಪ್ರಕರಣಗಳು ತಾಣೆ ಮೆಟ್ಟಲೇರುತ್ತಿವೆ. ಸೈಬರ್ ಕಳ್ಳರು ಹೇಗೆಲ್ಲ ಕೃತ್ಯವೆಸಗುತ್ತಾರೆ? ಸೈಬರ್ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಸೈಬರ್ ದಾಳಿಗಳಾಗದರೆ ಏನು ಮಾಡಬೇಕು?

ಬೆಂಗಳೂರು ನಗರ ಪೊಲೀಸ್ ವಿಭಾಗದ ಕಮಾಂಡ್ ಸೆಂಟರ್‌ನಲ್ಲಿ 'ಸೈಬರ್ ಕ್ರೈಂ ಘಟನೆ ವರದಿ' (ಸಿಐಆರ್) ಎಂಬ ವಿಶೇಷ ತಂಡ ರಚನೆ

ಮಾಡಲಾಗಿದೆ. ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ. ಸೈಬರ್ ಕಳ್ಳರಿಂದ ಯಾಮಾರಿ ವಂಚನೆಗೆ ಒಳಗಾದರೆ ಅಂತವರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ 112 ಅಥವಾ ನಮ್ಮ 100ಗೆ ಕರೆ ಮಾಡಿ, ಪೊಲೀಸರು ಕೇಳುವ ಪ್ರಾಥಮಿಕ ಮಾಹಿತಿ ನೀಡಿದರೆ ಸಂಬಂಧಪಟ್ಟ ಬ್ಯಾಂಕ್‌ಗೆ ಇ-ಮೇಲ್‌ನಲ್ಲಿ ವಿವರ ಕಳುಹಿಸುತ್ತಾರೆ. ದೂರುದಾರನ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿ ಸೈಬರ್ ಕಳ್ಳರು ಹಣ ಡ್ರಾ ಮಾಡುವುದನ್ನು ತಡೆಯುತ್ತಾರೆ. ಅನಂತರ ಗ್ರಾಹಕರಿಂದ ದೂರು, ಸೂಕ್ತ ದಾಖಲೆ ಪಡೆದು ಎಫ್‌ಐಆರ್ ಮಾಡಿ ಕಾನೂನು ಪ್ರಕಾರ ಬ್ಯಾಂಕಿಗೆ ಮಾಹಿತಿ ರವಾನಿಸಿ ಹಣ ವಾಪಸ್ ಪಡೆದು ಕೋರ್ಟ್ ಮೂಲಕ ದೂರುದಾರನಿಗೆ ನೀಡಲಾಗುತ್ತದೆ.

ಡಿಜಿಟಲ್ ಫೋಟೋ ಬಳಸಿ ಮೋಸ : ಮೊಬೈಲ್ ಡಿಜಿಟಲ್ ಪರಿಚಯಸ್ಥರ ಫೋಟೋ ಬಳಸಿಕೊಂಡು ವಾಟ್ಸಾಪ್‌ನಲ್ಲಿ ಚಾಟ್ ಮಾಡಿ ಹಣ ಪಡೆದು ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗೆ ಐಎಎಸ್, ಐಪಿಎಸ್, ನ್ಯಾಯಾಧೀಶರು ಇನ್ನಿತರ ಹಿರಿಯ ಅಧಿಕಾರಿಗಳ ಫೋಟೋಗಳನ್ನು ಡಿಜಿಟಲ್ ಬಳಸಿ ಅವರ ಕೈಕಳಗಿನ ಅಧಿಕಾರಿಗಳ ವಾಟ್ಸಾಪ್‌ನಲ್ಲಿ ಗಿಫ್ಟ್‌ವೋಚರ್ ಖರೀದಿಗೆ ಸೂಚಿಸುತ್ತಾರೆ.

ಹೆಲ್ಪ್‌ಲೈನ್ ಸೋಗಿನಲ್ಲಿ ವಂಚನೆ : ಗೂಗಲ್‌ನಲ್ಲಿ ಹೆಲ್ಪ್‌ಲೈನ್ ಜಾಗದಲ್ಲಿ ಸೈಬರ್ ಕಳ್ಳರು ತಮ್ಮ ನಂಬರ್ ಅಪ್ ಲೋಡ್ ಮಾಡುತ್ತಾರೆ. ಜನರು ಗೂಗಲ್‌ನಲ್ಲಿ ಮೊಬೈಲ್ ನಂಬರ್ ಸರ್ಚ್ ಮಾಡಿ ಕರೆ ಮಾಡಿದಾಗ ಸೈಬರ್ ಕಳ್ಳರು ಸಹಾಯ ಮಾಡುವ ಸೋಗಿನಲ್ಲಿ ವಂಚನೆ ಮಾಡುತ್ತಾರೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಹಣ ಹಿಂದಿರುಗಿಸಲು ಸಹಾಯ, ಬ್ಯಾಂಕ್‌ಗೆ ಕೆವೈಸಿ ಮಾಡುವುದಾಗಿ ನಂಬಿಸಿ ಖಾತೆಗೆ ವಂಚನೆ ಮಾಡುತ್ತಿದ್ದಾರೆ.

ಇಂಟರ್‌ನೆಟ್, ಮೊಬೈಲ್‌ನಲ್ಲಿ ವಂಚನೆಯಾಗಿರುವ ಪ್ರಕರಣ, ಮೊತ್ತ			
ವರ್ಷ	ಇಂಟರ್‌ನೆಟ್ ವಂಚನೆ	ಮೊಬೈಲ್ ವಂಚನೆ	ವಂಚನೆಯಾದ ಮೊತ್ತ (ಕೋ.ರೂ.)
2019	10,471	1,085	153
2020	2,628	7,322	108
2021	1,987	5,409	157
2022 (ಜ.31)	260	493	15

ಕೆಲವೊಂದು ಟಿಪ್ಪ್ಸ್ ಇಲ್ಲಿವೆ :

- ಅನಾಮಿಕ ಮೊಬೈಲ್ ಕರೆಗೆ, ಇ-ಮೇಲ್‌ನಲ್ಲಿ ಬ್ಯಾಂಕಿನ ವಿವರ ಹಂಚಿಕೊಳ್ಳಬೇಡಿ.
- ಇ-ಮೇಲ್‌ನಲ್ಲಿ ಬ್ಯಾಂಕ್ ಖಾತೆ, ಮೊಬೈಲ್ ನಂಬರ್, ಪಾಸ್‌ವರ್ಡ್ ರವಾನಿಸಬೇಡಿ.
- ಕಾಲಕಾಲಕ್ಕೆ ಬ್ಯಾಂಕ್ ಖಾತೆಯ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಿ.
- ಸೈಬರ್ ಕೆಫೆ, ಅಪರಿಚಿತರ ಕಂಪ್ಯೂಟರ್ ನೆಟ್ ಬ್ಯಾಂಕಿಂಗ್ ಬಳಕೆಗೆ ಒಳ್ಳೆಯದಲ್ಲ.
- ಮೊಬೈಲ್ ಬ್ಯಾಂಕಿಂಗ್ ಸಿಮ್ ಕಾರ್ಡ್ ಸ್ಥಗಿತವಾದ ಕೂಡಲೇ ಸಿಮ್ ಕಂಪನಿಗೆ ದೂರು ಕೊಡಿ.
- 3 ತಿಂಗಳಿಗೊಮ್ಮೆ ಪಾಸ್‌ವರ್ಡ್ ಬದಲಾವಣೆ ಒಳಿತು.
- ಇಂಟರ್‌ನೆಟ್ ಬಳಸುವಾಗ ಸುರಕ್ಷಿತ ವೆಬ್‌ಸೈಟ್ (https) ಎಂಬುದನ್ನು ಪರಿಶೀಲಿಸಿ.
- ಪ್ರತಿ ಬ್ಯಾಂಕ್ ವ್ಯವಹಾರ ಮೊಬೈಲ್‌ಗೆ ಎಸ್‌ಎಂಎಸ್ ಬರುವಂತೆ ಮಾಡಿಕೊಳ್ಳಬೇಕು.

45 ವಯಸ್ಸಿನ ನಂತರ ಗೃಹ ಸಾಲ ಪಡೆಯುವುದು ಹೇಗೆ?

45 ವರ್ಷದ ನಂತರ ಮನೆ ಖರೀದಿಸಲು ನಿರ್ಧರಿಸಿದವರು ಗೃಹ ಸಾಲ ಪಡೆಯಲು ಕೆಲವು ಅಡ್ಡಿಗಳನ್ನು ಎದುರಿಸಬೇಕಾಗಬಹುದು. ಸಾಲದಾತರು ಆ ವಯಸ್ಸಿನವರಿಗೆ ಸಾಲ ನೀಡಲು ಹಿಂದೇಟು ಹಾಕುವುದೇ ಇದಕ್ಕೆ ಕಾರಣ. ಆದರೆ, 45ರ ನಂತರವೂ ಸುಲಭವಾಗಿ ಗೃಹ ಸಾಲ ಪಡೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು : ಮನೆ ಹೊಂದುವ ಕನಸನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬನ ಗುರಿಯಾಗಿರುತ್ತದೆ. ಕೆಲವರು ತಮ್ಮ ವೃತ್ತಿಜೀವನದ ಆರಂಭದಲ್ಲೇ ಮನೆ ಖರೀದಿಸಿದರೆ ಇನ್ನು ಕೆಲವರು ತಮ್ಮ ಮಧ್ಯ ವಯಸ್ಸಿನಲ್ಲಿ ಈ ಕೆಲಸಕ್ಕೆ ಇಳಿಯುತ್ತಾರೆ. ಏನೇ ಮಾಡಿದರೂ ಮನೆ ಎಂಬ ಕನಸನ್ನು ಕಾರ್ಯರೂಪಕ್ಕೆ ಇಳಿಸಲು ಗೃಹ ಸಾಲದ ನೆರವು ಬಹುತೇಕರಿಗೆ ಅಗತ್ಯವಾಗಿರುತ್ತದೆ.

ವಸತಿ ಉದ್ಯಮವು ಎರಡು ದಶಕಗಳಿಂದ ವೇಗವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಗೃಹ ಸಾಲ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. 20ರಿಂದ 30 ವರ್ಷ ವಯಸ್ಸಿನವರು ಗೃಹಸಾಲದೊಂದಿಗೆ ಮನೆ ಖರೀದಿಸಿದರೆ ವಯಸ್ಸಿನ ಕಾರಣದಿಂದಾಗಿ ಸಾಲ ಮರುಪಾವತಿಯ ವಿಚಾರದಲ್ಲಿ ಅನುಕೂಲತೆ ಪಡೆಯುತ್ತಾರೆ. ಆದರೆ, 45 ವರ್ಷದ ನಂತರ ಮನೆ ಖರೀದಿಸಲು ನಿರ್ಧರಿಸಿದವರು ಗೃಹ ಸಾಲ ಪಡೆಯಲು ಕೆಲವು ಅಡ್ಡಿಗಳನ್ನು ಎದುರಿಸಬೇಕಾಗಬಹುದು. ಸಾಲದಾತರು ಆ ವಯಸ್ಸಿನವರಿಗೆ ಸಾಲ ನೀಡಲು ಹಿಂದೇಟು ಹಾಕುವುದೇ ಇದಕ್ಕೆ ಕಾರಣ.

ಆತಂಕ ಬೇಡ : ಸಾಮಾನ್ಯವಾಗಿ ಗೃಹಸಾಲ 30 ವರ್ಷಗಳ ಅವಧಿ ಹೊಂದಿರುತ್ತದೆ. ನೀವು ಈಗಾಗಲೇ 45 ವರ್ಷದವರಾಗಿದ್ದರೆ, ನಿಮ್ಮ ಸಾಲ ಮರುಪಾವತಿಯ ಅವಧಿಯನ್ನು ನಿವೃತ್ತಿ ವಯಸ್ಸಿನವರಿಗೆ ಅಂದರೆ 15ರಿಂದ 20 ವರ್ಷಗಳಿಗೆ ನಿಗದಿ ಪಡಿಸಲಾಗುತ್ತದೆ. ಸಾಲದಾತರು 60ರಿಂದ 65 ವಯಸ್ಸಿನವರಿಗೆ ಆದಾಯದ ಹರಿವನ್ನು ಪರಿಗಣಿಸುವುದರಿಂದ ಸಾಲದ ಅವಧಿಯನ್ನೂ ಅದೇ ಸಮಯಕ್ಕೆ ನಿಗದಿ ಮಾಡುತ್ತಾರೆ. ಅದೇನೇ ಇದ್ದರೂ, ತಡವಾಗಿ ಅಂದರೆ 40 ಅಥವಾ 45ರ ನಂತರ ಮನೆ ಖರೀದಿಗೆ ಇಳಿಯುವುದು ನಿಮ್ಮ ಕನಸಿಗೆ ಅಡ್ಡಿಯಾಗದು. ಈ ಸಮಯದಲ್ಲಿ ನಿಮ್ಮ ಮಕ್ಕಳು ಕಾಲೇಜಿಗೆ ಹೋಗುತ್ತಿರಬಹುದು ಅಥವಾ ನಿಮ್ಮದು ವಿಭಕ್ತ, ಅವಿಭಕ್ತ ಕುಟುಂಬವಾಗಿರಬಹುದು. ಸಣ್ಣ ಮನೆ ಬೇಕೋ ಅಥವಾ ದೊಡ್ಡ ಮನೆ ಬೇಕೋ? ಮನೆ ಇರಬೇಕಾದ ಪ್ರದೇಶ, ಬಜೆಟ್ ಇತ್ಯಾದಿಗಳ ಸ್ಪಷ್ಟತೆ ನಿಮಗಿದ್ದರೆ ಮನೆ ಹುಡುಕಾಟದ ಪ್ರಕ್ರಿಯೆ ಬೇಗ ಮುಗಿಯಲು ಸಹಕಾರಿಯಾಗುತ್ತದೆ.

45 ವರ್ಷ ಮೇಲ್ಪಟ್ಟವರಿಗೂ ಗೃಹಸಾಲ : ನೀವು 20ನೇ ವಯಸ್ಸಿನಿಂದಲೂ ದುಡಿಯುವುದಕ್ಕೆ ಆರಂಭಿಸಿ, 20 ವರ್ಷಕ್ಕೂ ಹೆಚ್ಚಿನ ವೃತ್ತಿ ಜೀವನದ ಅವಧಿಯಲ್ಲಿ ಒಂದು ಉತ್ತಮ ಮೊತ್ತದ ಹಣ ಉಳಿತಾಯ ಮಾಡಿಕೊಂಡಿದ್ದರೆ ಅದು ನಿಮ್ಮ ಮನೆ ಖರೀದಿಯ ಸಮಯದಲ್ಲಿ ಸಹಾಯವಾಗುತ್ತದೆ. ಆರ್‌ಬಿಬಿ ಮಾರ್ಗಸೂಚಿಗಳ ಪ್ರಕಾರ, 30 ಲಕ್ಷ ರೂಪಾಯಿವರೆಗೆ ನೀವು ಮನೆಯ ಮಾರುಕಟ್ಟೆ ಮೌಲ್ಯದ ಶೇ. 90ರವರೆಗೆ ಸಾಲ ಪಡೆಯಬಹುದು, 30ರಿಂದ 75 ಲಕ್ಷದವರೆಗೆ ಆದರೆ ಶೇ.80 ಹಾಗೂ 75 ಲಕ್ಷಕ್ಕಿಂತ ಮೇಲ್ಪಟ್ಟರೆ ಶೇ. 75ರವರೆಗೆ ಸಾಲ ಪಡೆಯಬಹುದು. ತಡವಾಗಿ ಮನೆ ಖರೀದಿಸಿದರೆ ಸಾಲದ ಹೊರೆ ಜಾಸ್ತಿಯಾಗುತ್ತದೆ. ಆದರೆ, ನಿಮ್ಮ ಉಳಿತಾಯದ ಹಣ ಆ ಹೊರೆ ಇಳಿಸಲು ಸಹಾಯ ಮಾಡುತ್ತದೆ.



ಸ್ಟೆಪ್ ಡೌನ್ ಮರುಪಾವತಿ : ಹಣಕಾಸು ಸಂಸ್ಥೆಗಳು 'ಸ್ಟೆಪ್-ಡೌನ್' ಮರುಪಾವತಿ ವಿಧಾನಗಳ ಪ್ರಸ್ತಾಪವನ್ನೂ ಮಾಡುತ್ತವೆ. ಈ ವಿಧಾನದಲ್ಲಿ ಇಎಂಐ ಆರಂಭದ ಹಂತದಲ್ಲಿ ಹೆಚ್ಚಿದ್ದರೂ ಕೊನೆಯ ಹಂತದಲ್ಲಿ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಈ ಅನುಕೂಲತೆಯನ್ನು ಪಿಂಚಣಿ ವ್ಯವಸ್ಥೆ ಇರುವ ಉದ್ಯೋಗಿಗಳಿಗೆ ನೀಡಲಾಗುತ್ತದೆ. ವೇತನದ ಆದಾಯವನ್ನು ನಿವೃತ್ತಿಯವರೆಗೆ ಪರಿಗಣಿಸಿ ಮುಂದಿನ ಐದು ವರ್ಷಗಳವರೆಗೆ ಪಿಂಚಣಿ ಆದಾಯವನ್ನು ಸಾಲ ನೀಡುವ ಅರ್ಹತೆಯಾಗಿ ನೋಡಲಾಗುತ್ತದೆ. ಈಗಷ್ಟೇ ದುಡಿಯಲು ಆರಂಭಿಸಿದ ನಿಮ್ಮ ಮುಂದಿನ ಪೀಳಿಗೆಯನ್ನು ಸಾಲ ಮರುಪಾವತಿಯ ವ್ಯವಸ್ಥೆಗೆ ಸೇರಿಸುವ ಮೂಲಕವೂ ಈ ಸೌಲಭ್ಯ ಪಡೆಯಬಹುದು. ಮಾತ್ರವಲ್ಲದೆ, ನಿಮ್ಮ ಸಂಗಾತಿಯನ್ನೂ ಸಾಲದ ಅರ್ಹತೆಯನ್ನು ಹೆಚ್ಚಿಸುವುದಕ್ಕಾಗಿ ಸೇರಿಸಿಕೊಳ್ಳಬಹುದು.

45ರ ವಯಸ್ಸಿನಲ್ಲಿ ಅಡಮಾನ : ಮನೆ ಖರೀದಿದಾರರು 45 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮನೆ ಖರೀದಿಸಬಹುದು. ನಿಮ್ಮ ಸಾಲದ ಅರ್ಹತೆ ಹೆಚ್ಚಿಸಲು ನಿಮ್ಮ ಸಂಗಾತಿಯನ್ನು ಜಂಟಿ ಸಾಲಗಾರರಾಗಿ ಸೇರಿಸಿ. ಹೆಚ್ಚಿನ ಸಾಲದ ಅವಧಿ ಪಡೆಯುವ ನಿಮ್ಮ ಅವಕಾಶಗಳನ್ನು ಹೆಚ್ಚಿಸಲು, ಜಂಟಿ ಸಾಲಗಾರರಾಗಿ ನಿಮ್ಮ ಎರಡನೇ ಪೀಳಿಗೆ ಅಂದರೆ ಮಕ್ಕಳನ್ನು ಆರಿಸಿ.

ನೀವು ಖರೀದಿಸುತ್ತಿರುವ ಮನೆಯಲ್ಲಿ ನಿಮ್ಮ ಪಾಲನ್ನು ಹೆಚ್ಚಿಸಲು ನಿಮ್ಮ ಅಸ್ತಿತ್ವದಲ್ಲಿರುವ ಉಳಿತಾಯವನ್ನು ಬಳಸಿ. ಇದು ನಿಮ್ಮ ಹೊಣೆಗಾರಿಕೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಸಾಲದಾತರು ನಿಮಗೆ ಸಾಲ ನೀಡಲು ಸುಲಭವಾಗುತ್ತದೆ.

ಯಾವುದೇ ಅನಿವಾರ್ಯತೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಸತಿ ಸಾಲದ ಜತೆಗೆ ವಿಮೆ ಪಡೆದುಕೊಳ್ಳಿ.

ಬಹುಮುಖ್ಯವಾಗಿ ನಿಮ್ಮ ಗೃಹಸಾಲವನ್ನು ಅಂತಿಮಗೊಳಿಸುವ ಮೊದಲು ನೀವು ಚೆನ್ನಾಗಿ ಸಂಶೋಧನೆ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಹಿರಿಯ ವಯಸ್ಸಿನಲ್ಲಿ ಸಾಲ ಪಡೆಯುವವರಿಗೆ ಸ್ನೇಹಪರವಾಗಿರುವ ಸಂಸ್ಥೆ ಆಯ್ಕೆ ಮಾಡಿ. ಗೃಹಸಾಲದ ಮೇಲಿನ ಬಡ್ಡಿದರ ಪರಿಶೀಲಿಸಿ. ಹೆಚ್ಚಿನ ಡೌನ್ ಪೇಮೆಂಟ್ ಪ್ರಯೋಜನಕಾರಿಯೇ ಅಥವಾ ಹೆಚ್ಚಿನ ಸಾಲ ತೆಗೆದುಕೊಳ್ಳುವುದು ಪ್ರಯೋಜನಕಾರಿಯೇ ಎಂಬುದರ ಕುರಿತು ವೆಚ್ಚ, ಲಾಭದ ವಿಶ್ಲೇಷಣೆ ಮಾಡಿ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : (1) ನಿಮಗೆ ತಿಳಿದಿರುವಂತೆ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಸದಸ್ಯರಿಗೆ ಮಾತ್ರ ಸಾಲ ನೀಡಬಹುದು ಮತ್ತು ತಮ್ಮ ವ್ಯಾಪ್ತಿ ಪ್ರದೇಶದೊಳಗಿರುವ ವ್ಯಕ್ತಿಗಳಿಗೆ ಮಾತ್ರ ಸದಸ್ಯತ್ವ ನೀಡಬಹುದು. ಟ್ರಸ್ಟ್ನ ವಿಳಾಸವನ್ನು ಅನೇಕ ಬಾರಿ ಸದಸ್ಯರ / ಸಾಲಗಾರರ ಪತ್ರ ವ್ಯವಹಾರದ ವಿಳಾಸವನ್ನಾಗಿ ತೋರಿಸುವುದು ಕಾರ್ಯಸಾಧ್ಯವಾಗದಿರಬಹುದು. ವಿದ್ಯಾರ್ಥಿಗಳಲ್ಲದೆ, ಅವರ ಪೋಷಕರ ವಿಳಾಸವು ಕೆ.ವೈ.ಸಿ.ಗಾಗಿ ಬೇಕಾಗಿರುವುದರಿಂದ ಆ ದಾಖಲೆಗಳನ್ನು ಪಡೆಯುವುದು ಕಷ್ಟ ಸಾಧ್ಯ.

(2) ಕೇವಲ ಟ್ರಸ್ಟ್‌ನವರು ಮಾಡುವ ಶಿಫಾರಸಿನ ಆಧಾರದ ಮೇಲೆ ಸಾಲ ಕೊಡಲು ಸಾಧ್ಯವಿಲ್ಲ. ಎಲ್ಲಾ ಸಂದರ್ಭದಲ್ಲಿ ಸಾಲದ ಮೌಲ್ಯಮಾಪನ ಕೈಗೊಳ್ಳಬೇಕು.

(3) ಟ್ರಸ್ಟ್‌ನ ಲೇವಣಿಯನ್ನು ಶೈಕ್ಷಣಿಕ ಸಾಲಕ್ಕೆ ಭದ್ರತೆಯಾಗಿ ನೀಡುತ್ತಿರುವುದರಿಂದ, ಟ್ರಸ್ಟ್‌ಗೆ ಈ ರೀತಿ ಭದ್ರತೆ / ಜಾಮೀನು ನೀಡಲು ಅದರ ಟ್ರಸ್ಟ್ ಡೀಡ್‌ನಲ್ಲಿ ಅವಕಾಶವಿದೆಯೇ ಎಂದು ಖಾತರಿಪಡಿಸಿಕೊಳ್ಳಬೇಕು.

(4) ದೊಡ್ಡ ಪಟ್ಟಣ ಸಹಕಾರ ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ನೀಡಬಹುದಾದ ಅಸುರಕ್ಷಿತ ಸಾಲದ ಗರಿಷ್ಠ ಮೊತ್ತ ರೂ.5 ಲಕ್ಷ ಮತ್ತು ಅದು ನೀಡಬಹುದಾದ ಒಟ್ಟು ಅಸುರಕ್ಷಿತ ಸಾಲಕ್ಕೂ ಒಂದು ಮಿತಿ ಇದೆ. ಶೈಕ್ಷಣಿಕ ಸಾಲಗಳಿಗೆ ಈ ಮಾರ್ಗಸೂಚಿಯಿಂದ ವಿನಾಯಿತಿ ಇಲ್ಲ. ಹಾಗಾಗಿ, ಟ್ರಸ್ಟ್ ಒದಗಿಸುವ ಭದ್ರತೆಯನ್ನು ಗಣನೆಗೆ ತೆಗೆದುಕೊಂಡು ಶಿಕ್ಷಣ ಸಾಲವು ಸುರಕ್ಷಿತ ಸಾಲವೆಂದು ಪರಿಗಣಿಸಲು ಬೇಕಾದ ದಸ್ತಾವೇಜನ್ನು ತಯಾರಿಸಲು ನಿಮ್ಮ ಕಾನೂನು ಸಲಹೆಗಾರರನ್ನು ಸಂಪರ್ಕಿಸಿ.

(5) ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ಶೈಕ್ಷಣಿಕ ಉದ್ದೇಶಗಳಿಗಾಗಿ ಒಬ್ಬ ವ್ಯಕ್ತಿಗೆ ನೀಡಲಾದ ರೂ.20 ಲಕ್ಷವರೆಗಿನ ಸಾಲಗಳನ್ನು ಆದ್ಯತಾ ವಲಯದ ವರ್ಗೀಕರಣಕ್ಕೆ ಅರ್ಹವೆಂದು ಪರಿಗಣಿಸಲಾಗುತ್ತದೆ.

01. ಒಂದು ಟ್ರಸ್ಟ್ ನಮ್ಮ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದು, ಅದು ವೃದ್ಧಾಪ್ಯ, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮತ್ತು ತರಬೇತಿ ಮುಂತಾದ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದೆ. ಈ ಟ್ರಸ್ಟ್ ನಮ್ಮ ಬ್ಯಾಂಕಿನ ಮೂಲಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗಲು ಶೈಕ್ಷಣಿಕ ಸಾಲವನ್ನು ನೀಡಲು ಮುಂದಾಗಿದೆ. ಟ್ರಸ್ಟ್ ಸೂಚಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬ್ಯಾಂಕು ಶೈಕ್ಷಣಿಕ ಸಾಲ ನೀಡಬೇಕಾಗಿದ್ದು, ಸಾಲದ ಅವಧಿಯು ಶಿಕ್ಷಣ ಅಂತ್ಯಗೊಂಡು ಮೂರು ವರ್ಷಗಳ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಟ್ರಸ್ಟ್ ಪಾವತಿ ಮಾಡಲಿದ್ದು, ಸಾಲಗಾರರು ಕೇವಲ ಅಸಲನ್ನು ಮಾತ್ರ ಮರುಪಾವತಿ ಮಾಡಬೇಕಾಗಿದೆ. ಸಾಲಗಳ ಮೊತ್ತಕ್ಕೆ ಸಮನಾದ ಮೊತ್ತವನ್ನು ಟ್ರಸ್ಟ್ ನಮ್ಮ ಬ್ಯಾಂಕಿನಲ್ಲಿ ಅವಧಿ ಲೇವಣಿ ಇಡಲಿದೆ. ಈ ವಿಷಯದಲ್ಲಿ ನಮ್ಮ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ:

- (1) ಕರ್ನಾಟಕದಾದ್ಯಂತ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲ ಸೌಕರ್ಯ ನೀಡಬೇಕಾಗಿದೆ. ನಮ್ಮ ಬ್ಯಾಂಕಿನ ಕಾರ್ಯವ್ಯಾಪ್ತಿ ಬೆಂಗಳೂರು ಮಹಾನಗರಕ್ಕೆ ಸೀಮಿತವಾಗಿದ್ದುದರಿಂದ, ಬೆಂಗಳೂರಿಗೆ ಹೊರಗಿನ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನ ವಿಳಾಸವನ್ನು ಪತ್ರ ವ್ಯವಹಾರದ ವಿಳಾಸವನ್ನಾಗಿ ಪರಿಗಣಿಸಿ ಸಾಲ ನೀಡಬಹುದೇ?
- (2) ಈ ಶೈಕ್ಷಣಿಕ ಸಾಲ ಆದ್ಯತಾ ವಲಯ ಸಾಲವನ್ನಾಗಿ ಪರಿಗಣಿಸಬಹುದೇ?
- (3) ಇನ್ಯಾವುದಾದರೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕೇ?

ದೇಶದಲ್ಲ ಉದ್ಯೋಗ ರಹಿತ ಆರ್ಥಿಕ ಬೆಳವಣಿಗೆ - ರಘುರಾಮ್ ರಾಜನ್ ಕಳವಳ

ಹೊಸದಿಲ್ಲಿ : ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ್ದ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್, “ದೇಶದಲ್ಲಿ ಉದ್ಯೋಗ ರಹಿತ ಆರ್ಥಿಕ ಬೆಳವಣಿಗೆಯಾಗುತ್ತಿದೆ, “ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ದೇಶದ ಆರ್ಥಿಕತೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಬೇರೆ ದೇಶಗಳಿಗೆ ಹೋಲಿಸಿದರೆ ದೇಶದ ಆರ್ಥಿಕತೆಯು ಉತ್ತಮವಾಗಿದೆ. ಆದಾಗ್ಯೂ, ದೊಡ್ಡ ಜನಸಂಖ್ಯೆಯ ನಮ್ಮ ದೇಶಕ್ಕೆ ಇನ್ನಷ್ಟು ಬೆಳವಣಿಗೆಯ ಅಗತ್ಯವಿದೆ. ಪ್ರಸ್ತುತ ದೇಶದ ಆರ್ಥಿಕತೆ ಸರಿಯಾದ ಹಳಿಯಲ್ಲಿದೆ. ಉದ್ಯೋಗ ರಹಿತ ಬೆಳವಣಿಗೆ. ಉದ್ಯೋಗಗಳು ಆರ್ಥಿಕತೆಯ ಪ್ರಮುಖ ಭಾಗ. ಪ್ರತಿಯೊಬ್ಬರಿಗೂ ಪ್ರೋಗ್ರಾಮರ್ ಹುದ್ದೆಗಳು ಸಿಗಲು ಸಾಧ್ಯವಿಲ್ಲ. ಆದರೆ, ಘನತೆಯುಳ್ಳ ಉದ್ಯೋಗಗಳಾದರೂ ಸಿಗುವಂತಾಗಬೇಕು ಎಂದರು.

ಚೀನಾದಲ್ಲಿ ಉತ್ಪಾದನಾ ಕೇಂದ್ರಿತ ಆರ್ಥಿಕ ಬೆಳವಣಿಗೆಯ ಮಾದರಿಯನ್ನು ಕುರುಡಾಗಿ ಅನುಸರಿಸದೆ, ಉದ್ಯೋಗ ಕೇಂದ್ರಿತ ನೀತಿಗಳನ್ನು ಜಾರಿಗೊಳಿಸಬೇಕು. ಸೇವಾ ಕೇಂದ್ರಿತ ಆರ್ಥಿಕ ಬೆಳವಣಿಗೆಯು ಭಾರತಕ್ಕೆ ಅಗತ್ಯ. ಒಳ್ಳೆಯ

ವೈದ್ಯರು ಸೇರಿದಂತೆ ಇಂಥ ಸೇವೆಗಳನ್ನು ವಿದೇಶಗಳಿಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ, “ಎಂದು ಹೇಳಿದರು.

ಆರ್ಥಿಕ ವಿಷಯಗಳಲ್ಲಿ ಪಕ್ಷಪಾತದ ಧೋರಣೆಯನ್ನು ನಾನು ಹೊಂದಿಲ್ಲ. ಪ್ರತಿಯೊಂದು ಸರಕಾರವು ತಪ್ಪನ್ನು ಮಾಡುತ್ತದೆ. ನಾನು ಹಿಂದೆ ಯುಪಿಎ ಸರಕಾರವನ್ನೂ ಟೀಕಿಸಿದ್ದೆ. ಸರಕಾರವು ಟೀಕಾಕಾರರ ಮಾತನ್ನು ಆಲಿಸಬೇಕು ಎಂದರು. ಅಲ್ಪಸಂಖ್ಯಾತರೊಂದಿಗೆ ತಿಕ್ಕಾಟಕ್ಕಿಳಿದರೆ ಆರ್ಥಿಕತೆ ಹೇಗೆ ನಲುಗುತ್ತದೆ ಎಂಬುದಕ್ಕೆ ಶ್ರೀಲಂಕಾ ಸೂಕ್ತ ಉದಾಹರಣೆ. ಆ ದೇಶದಿಂದ ನಾವು ಪಾಠವನ್ನು ಕಲಿಯಬೇಕು. ಕೋಮು ಸೌಹಾರ್ದ ಮತ್ತು ಏಕತೆಯತ್ತ ನಾವು ಕೆಲಸ ಮಾಡಬೇಕು. ಇದರಿಂದ ದೇಶದ ಸಮಗ್ರತೆಗೆ, ಆರ್ಥಿಕತೆಗೂ ಒಳ್ಳೆಯದಾಗುತ್ತದೆ ಎಂದು ರಘುರಾಮ್ ರಾಜನ್ ಹೇಳಿದರು.

ಉದ್ಯೋಗ ಸೃಷ್ಟಿಗೆ ರಘುರಾಮ್ ರಾಜನ್ ಸೂತ್ರ : “ಭಾರತದಂಥ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಶಾರ್ಟ್ ಕಟ್‌ಗಳಿಲ್ಲ. ಆದರೆ, ನಮ್ಮ ಜನರಿಗೆ ಕೌಶಲ ಆಧಾರಿತ ಶಿಕ್ಷಣವನ್ನು ಒದಗಿಸಿದರೆ, ಉದ್ಯೋಗಗಳು ಹುಡುಕಿಕೊಂಡು ಬರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಲಹೆ ನೀಡಿದರು.





ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ದೇಶದಲ್ಲಿ 150 ಅಡಿ ಅತಿ ಎತ್ತರದ ಧ್ವಜಸ್ತಂಭವನ್ನು ಹೊಸಪೇಟೆಯಲ್ಲಿ ಸ್ಥಾಪಿಸಲಾಗುತ್ತಿದ್ದು, ಮಹಾರಾಷ್ಟ್ರದಿಂದ ಧ್ವಜಸ್ತಂಭದ ಪರಿಕರಗಳನ್ನು ಹೊತ್ತು ಬಂದ ನಾಲ್ಕು ಲಾರಿಗಳನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ ಜನರು, ಮೆರವಣಿಗೆ ಮೂಲಕ ಲಾರಿಗಳನ್ನು ಕ್ರೀಡಾಂಗಣದತ್ತ ಬರಮಾಡಿಕೊಂಡರು.
- ಕೊಪ್ಪಳದ ಅಳವಂಡಿ ಗ್ರಾಮದಲ್ಲಿರುವ ನಜೀರುದ್ದೀನ್ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಹಿಂದೂ ಸಂಪ್ರದಾಯದ ಹಾಗೆ ಮನೆಗೆ ತಳೆದು ತೋರಣಗಳನ್ನು ಕಟ್ಟಿ ವರಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಗಿದೆ.
- ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 212ನೇ ಫಲಪುಷ್ಪ ಪ್ರದರ್ಶನ ಆ.5 ರಿಂದ 15 ವರೆಗೆ ಆಯೋಜನೆಗೊಂಡಿದ್ದು ಡಾ. ರಾಜ್‌ಕುಮಾರ್, ಪುನಿತ್ ರಾಜ್‌ಕುಮಾರ್ ಅವರುಗಳ ದೃಶ್ಯಗಳನ್ನು ಸಾಕಾರಗೊಳಿಸಲು 6.22 ಲಕ್ಷ ಹೂ ಬಳಕೆ ಮಾಡಲಾಗಿದೆ.
- ಉತ್ತರ ಪ್ರದೇಶದ ಲಾಲ್‌ಗಂಜ್‌ನಲ್ಲಿ ಬಡತನದಲ್ಲೇ ಬೆಳೆದ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಯುಪಿಎಸ್ಸಿ ನಾಗರಿಕ

- ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ಇದೀಗ ಅವರೆಲ್ಲರೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಿದ್ದಾರೆ.
- ಕಾಸರಗೋಡು ಜಿಲ್ಲೆಯ ಕುಂಬಳೆಯ 21 ವರ್ಷದ ಕುಮಾರಿ ಅಮೃತಾ ಜೊತೆ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಏಕತೆಯನ್ನು ಸಾರಲು ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್‌ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಬಂದಿದ್ದಾರೆ.
- ಸಾಲದ ಸುಳಿಯಲ್ಲಿ ಸಿಲುಕಿ ಹೊಸದಾಗಿ ನಿರ್ಮಿಸಿದ ಮನೆಯನ್ನೇ ಮಾರಲು ಹೊರಟಿದ್ದ ಕೇರಳದ ಪೇಂಟರ್ ಒಬ್ಬರಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಲಾಟರಿ ಹೊಡೆದಿದ್ದು, ಮನೆಮಾರುವ ಸಂಕಷ್ಟದಿಂದ ಪಾರುಮಾಡಿದೆ.
- ಕೇರಳದ ಎರ್ನಾಕುಲಂ ಕಾನೂನು ಕಾಲೇಜಿನ 21 ವರ್ಷದ ವಿದ್ಯಾರ್ಥಿನಿ ಆನಮೇರಿ ಅನ್ನಲೆನ್ ಅವರು ಭಾರೀ ವಾಹನಗಳ ಡ್ರೈವಿಂಗ್ ಕ್ರೇಜ್ ಹೊಂದಿದ್ದು, ಬಸ್ ಲಾರಿಗಳನ್ನು ಸಲೀಸಾಗಿ ಚಲಾಯಿಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ರೂಪಾಯಿ ಮೌಲ್ಯದ ಪ್ರಗತಿ : ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಕಳೆದ 8 ವರ್ಷದಲ್ಲಿ ರೂಪಾಯಿ ಮೌಲ್ಯ ಶೇ. 25ರಷ್ಟು ಕುಸಿದಿದೆ. 2014ರಲ್ಲಿ ವಿನಿಮಯ ಮಾರುಕಟ್ಟೆಯಲ್ಲಿ ಒಂದು ಡಾಲರ್‌ಗೆ ರೂ.63.33ರ ಇದ್ದದ್ದು ಈಗ ಅದು ರೂ.80ಆಗಿದೆ. ಇದು ರೂಪಾಯಿ ಮೌಲ್ಯದ ಪ್ರಗತಿಯ ಮೈಲುಗಲ್ಲು ಎನ್ನೋಣವೇ!

▶▶ ಅನಂತಮುಮಾರ್ ಎಲ್., ಕೋಲಾರ

ಜನಸಮುದಾಯ ಮತ್ತು ಆರ್ಥಿಕ ಚಟುವಟಿಕೆ : ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರವನ್ನು ಪರಿಸರ ಸ್ನೇಹಿಯಾಗಿ ಮಾಡುವ ಸಲುವಾಗಿ ಇನ್ನು ಮುಂದೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಕಾಗದ ಬಳಕೆಯನ್ನು ತೆಗೆದುಹಾಕಿ ಎಲ್ಲದಕ್ಕೂ ಇ-ರಶೀದಿಯನ್ನು ನೀಡಲು ಹೊರಟಿರುವುದು ಸರಿಯಲ್ಲ. ಎಲ್ಲ ಗ್ರಾಹಕರ ಬಳಿಯೂ ಮೊಬೈಲ್, ಕಂಪ್ಯೂಟರ್ ಇರಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲಿ.

▶▶ ಮಂಜಯ್ಯ ಅಡವಿಮಠ್, ಹಾವೇರಿ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,

ಮುಖ್ಯ ಕಾರ್ಯನಿರ್ವಹಣಾಧಿಕಾರಿ,

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ

ಬ್ಯಾಂಕುಗಳ ಮಹಾಮಂಡಳ ನಿ.,

ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore – 560027.